

॥ ಅಥ ಸರ್ಪ ಸೂಕ್ತಮ್ ॥

ನಮೋ ಅಸ್ತು ಸರ್ಪೇಭ್ಯೋ ಯೇ ಕೇ ಚ ಪೃಥಿವೀ ಮನು | ಯೇ ಅಂತರಿಕ್ಷೇ  
ಯೇ ದಿವಿ ತೇಭ್ಯಃ ಸರ್ಪೇಭ್ಯೋ ನಮಃ || ಯೇಽದೋ ರೋಚನೇ ದಿವೋ  
ಯೇ ವಾ ಸೂರ್ಯಸ್ಯ ರಶ್ಮಿಷು | ಯೇಷಾಮಪ್ಸು ಸದಃ ಕೃತಂ ತೇಭ್ಯಃ  
ಸರ್ಪೇಭ್ಯೋ ನಮಃ || ಯಾ ಇಷವೋ ಯಾತುಧಾನಾನಾಂ ಯೇ ವಾ  
ವನಸ್ಪತೀಽ ರನು | ಯೇ ವಾಽವಟೇಷು ಶೇರತೇ ತೇಭ್ಯಃ ಸರ್ಪೇಭ್ಯೋ ನಮಃ

॥ ೧ ॥

ಇದ್ ಸರ್ಪೇಭ್ಯೋ ಹವಿರಸ್ತು ಜುಷ್ವಮ್ | ಆಶ್ರೇಷಾ ಯೇಷಾಮನು ಯಂತಿ  
ಚೇತಃ | ಯೇ ಅಂತರಿಕ್ಷಂ ಪೃಥಿವೀಂ ಕ್ಷಿಯಂತಿ | ತೇ ನಃ ಸರ್ಪಾಸೋ  
ಹವಮಾಗಮಿಷ್ಯಾಃ || ಯೇ ರೋಚನೇ ಸೂರ್ಯಸ್ಯಾಪಿ ಸರ್ಪಾಃ | ಯೇ ದಿವಂ  
ದೇವೀಮನು ಸಂಚರಂತಿ | ಯೇಷಾಮಾಶ್ರೇಷಾ ಅನುಯಂತಿ ಕಾಮಮ್ |  
ತೇಭ್ಯಃ ಸರ್ಪೇಭ್ಯೋ ಮಧುಮಜ್ಜಹೋಮಿ || ೨ ||

ನಿಭೃಷ್ಟೈರಸಮಾಯುತೈಃ | ಕಾಲೈರ್ ಹರಿತ್ವಮಾಪನ್ನೈಃ | ಇಂದ್ರಾಯಾಹಿ  
ಸಹಸ್ರಯುಕ್ | ಅಗ್ನಿವಿಭ್ರಾಷ್ಟಿ ವಸನಃ | ವಾಯುಃ ಶ್ವೇತ ಸಿಕದ್ರುಕಃ |  
ಸಂವತ್ಸರೋ ವಿಷೂವಣೈಃ | ನಿತ್ಯಾಸ್ತೇಽನು ಚರಾಸ್ತವ | ಸುಬ್ರಹ್ಮಣ್ಯೋಽ  
ಸುಬ್ರಹ್ಮಣ್ಯೋಽ ಸುಬ್ರಹ್ಮಣ್ಯೋಮ್ || ೩ ||

॥ ಇತಿ ಸರ್ಪ ಸೂಕ್ತಮ್ ॥